

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್

|| ತಿರುವುಕ್ಕುಂ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕನ್

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## || ತಿರುವುಕ್ಕುಂ ||

ತಿರುವಲುಂದೂರ್ -3

‡ತಿರುವುಕ್ಕುಂ ತಿರುವಾಗಿಯ ಶೆಲ್ವಾ !\*  
ದೆಯ್ಚ್ಚತ್ತುಕ್ಕರಶೇ ! ಶೆಯ್ಯ ಕಣ್ಣಾ !\*  
ಉರುವ ಚ್ಚೆಂಜುಡರಾಱಿ ವಲ್ಲಾನೇ !\*  
ಉಲಗುಂಡ ಒರುವಾ ! ತಿರುಮಾರ್ಬಾ !\*  
ಒರುವಱ್ಱುಱ್ಱಿಯುಯ್ಯುಂ ವಗೈಯೆನ್ನಾಲ್ \*  
ಉಡನ್ ನಿನ್ನೈವರ್ ಎನ್ನುಳ್ ಪುಗುಂದು \* ಒಱಿಯಾ  
ತರುವಿ ತ್ತಿನಿಡ ಅಂಜಿ ನಿನ್ನಡೈಂದೇನ್  
ಅಲುಂದೂರ್ ಮೇಲ್ ದಿಶೈ ನಿನ್ನ ಅಮ್ಮಾನೇ ! (೧)

ಪಂದಾರ್ ಮೇಲ್ ವಿರಲ್ ನಲ್ ವಳೈ ತ್ತೋಳಿ \*  
ಪಾವೈ ಪೂಮಗಳ್ ತನ್ನೊಡುಂ ಉಡನೇ  
ವಂದಾಯ್ \* ಎನ್ ಮನತ್ತೇ ಮನ್ನಿ ನಿನ್ನಾಯ್ \*  
ಮಾಲ್ ವಣ್ಣಾ ! ಮಱೈಪೋಲ್ ಒಳಿ ವಣ್ಣಾ \*  
ಶಂದೋಗಾ ! ಪೊಱಿಯಾ ! ತೈತ್ತಿರಿಯಾ !\*  
ಶಾಮ ವೇದಿಯನೇ ! ನೆಡುಮಾಲೇ \*  
ಅಂದೋ ! ನಿನ್ನಡಿಯನ್ನಿ ಮಱ್ಱುಱಿಯೇನ್ \*  
ಅಲುಂದೂರ್ ಮೇಲ್ ದಿಶೈ ನಿನ್ನ ಅಮ್ಮಾನೇ ! (೨)

ನೆಯ್ಯಾರ್ ಆಱಿಯುಂ ಶಂಗಮುಂ ಏಂದುಂ \*  
ನೀಂಡ ತೋಳ್ ಉಡೈಯಾಯ್ \* ಅಡಿಯೇನೈ

---

**Attention:** Please note that the letters ಱ and ಱ denote  $\mu$  and  $\eta$  respectively, in Tamil. Also note that ಱ್ಱ sounds almost like ಱ್ರಿ , ಱ್ಱಿ like ಱ್ರಿ , and so on. The consonant-cluster ಱ್ಱ is pronounced somewhere between ಱ್ರ and ಱ್ರ್ಱ. It is, however, colloquially acceptable to pronounce the clusters ಱ್ಱ and ಱ್ಱ್ಱ as ತ್ತ and ನ್ನ, respectively.

ಚ್ಚೆಯ್ಯಾದ ಉಲಗತ್ತಿಡೈ ಚ್ಚೆಯ್ಯಾಯ್ \*  
 ಶಿಱುಮೈಕ್ಕುಂ ಪೆರುಮೈಕ್ಕುಂ ಉಳ್ ಪುಗುಂದು \*  
 ಪೊಯ್ಯಾಲ್ ಐವರ್ ಎನ್ ಮೆಯ್ ಕುಡಿಯೇಱಿ \*  
 ಪೋಱೈ ವಾಱ್‌ವದಱ್ಕಂಜಿ ನಿನ್ನಡೈಂದೇ \*  
 ಐಯಾ ! ನಿನ್ನಡಿಯನ್ನಿ ಮಱ್ಱಿಯೇ \*  
 ಅಱುಂದೂರ್ ಮೇಲ್ ದಿಶೈ ನಿನ್ಱ ಅಮ್ಮಾನೇ ! (ಒ)

ಪರನೇ ! ಪಂಜವನ್ ಪೌಱಿಯನ್ ಶೋಱನ್ \*  
 ಪಾರ್ ಮನ್ನರ್ ಮನ್ನರ್ ತಾಂ ಪಣಿಂದೇತ್ತುಂ  
 ವರನೇ ! \* ಮಾದವನೇ ! ಮದುಸೂದಾ ! \*  
 ಮಱ್ಱೋರ್ ನಲ್ ತುಣೈ ನಿನ್ನಲಾಲ್ ಇಲೇ ಕಾಣ್ \*  
 ನರನೇ ! ನಾರಣನೇ ! ತಿರುನಱೈಯೂರ್  
 ನಮ್ಮಿ ! \* ಎಮ್ಮೆರುಮಾನ್ ! ಉಮ್ಮರ್ ಆಳುಂ  
 ಅರನೇ \* ಆದಿವರಾಗಂ ಮುನ್ ಆನಾಯ್ ! \*  
 ಅಱುಂದೂರ್ ಮೇಲ್ ದಿಶೈ ನಿನ್ಱ ಅಮ್ಮಾನೇ ! (ಊ)

ವಿಂಡಾನ್ ವಿಣ್ ಪುಗ ವೆಂಜಮತ್ತರಿಯಾಯ್ \*  
 ಪರಿಯೋನ್ ಮಾವನ್‌ಗಂ ಪಱೈ ಪ್ಪಿಳಂದು \*  
 ಪಂಡಾನ್ ಉಯ್ಯ ಓರ್ ಮಾಲ್ವರೈ ಏಂದುಂ \*  
 ಪಣ್ಬಾಳಾ ! ಪರನೇ ! ಪವಿತ್ತಿರನೇ \*  
 ಕಂಡೇನ್ ನಾನ್ ಕಲಿಯುಗತ್ತದನ್ ತನ್ನೈ \*  
 ಕರುಮಂ ಆವದುಂ ಎನ್ ತನಕ್ಕುಂದೇ \*  
 ಅಂಡಾ ! ನಿನ್ನಡಿಯನ್ನಿ ಮಱ್ಱಿಯೇ \*  
 ಅಱುಂದೂರ್ ಮೇಲ್ ದಿಶೈ ನಿನ್ಱ ಅಮ್ಮಾನೇ ! (ಋ)

ತೋಯಾವಿನ್ ತಯಿರ್ ನೆಯ್ಯಮುದುಣ್ಣಿ  
 ಶೋನ್ನಾರ್ \* ಶೋಲ್ಲಿ ನಗುಂ ಪರಿಶೇ \* ಪೆಱ್ಱಿ  
 ತಾಯಾಲ್ ಆಪ್ಪುಂಡಿರುಂದಱುದೇಂಗುಂ  
 ತಾಡಾಳಾ ! \* ತರೈಯೋಕ್ಕುಂ ವಿಣ್ಣೋಕ್ಕುಂ  
 ಶೇಯಾಯ್ \* ಕಿರೇದ ತಿರೇದ ತುವಾಪರ  
 ಕಲಿಯುಗಂ \* ಇವೈ ನಾನ್ಗುಂ ಮುನ್ ಆನಾಯ್ \*

ಆಯಾ ! ನಿನ್ನಡಿಯನ್ನಿ ಮುಟ್ಟುಯೇರ್ \*  
 ಅಱುಂದೂರ್ ಮೇಲ್ ದಿಶೈ ನಿನ್ನ ಅಮ್ಮಾನೇ ! (೬)

ಕಱುತ್ತು ಕ್ಕಂಜನೈ ಅಂಜ ಮುನಿಂದಾಯ್ ! \*  
 ಕಾರ್ ವಣ್ಣಾ ! ಕಡಲ್ಪೋಲ್ ಒಳಿ ವಣ್ಣಾ \*  
 ಇಱುತ್ತಿಟ್ಟಾರ್ ವಿಡೈಯೇಱುಂ ಮುನ್ ವೆನ್ನಾಯ್ ! \*  
 ಎಂದಾಯ್ ! ಅಂದರಂ ಏಱು ಮುನ್ ಆನಾಯ್ \*  
 ಪೋಱುತ್ತು ಕೊಂಡಿರುಂದಾಲ್ ಪೋಱುಕ್ಕೊಣ್ಣಾ \*  
 ಪೋಗಮೇ ನುಗವಾರ್ ಪುಗುಂದು \* ಐವರ್  
 ಅಱುತ್ತು ತ್ತಿನಿಡ ಅಂಜಿ ನಿನ್ನಡೈಂದೇರ್ \*  
 ಅಱುಂದೂರ್ ಮೇಲ್ ದಿಶೈ ನಿನ್ನ ಅಮ್ಮಾನೇ ! (೭)

ನೆಡಿಯಾನೇ ! ಕಡಿಯಾರ್ ಕಲಿ ನಮ್ಮಿ ! \*  
 ನಿನ್ನೈಯೇ ನಿನ್ನೈಂದಿಂಗಿರುಪ್ಪೇನೈ \*  
 ಕಡಿಯಾರ್ ಕಾಳೈಯರ್ ಐವರ್ ಪುಗುಂದು \*  
 ಕಾವಲ್ ಶೆಯ್ ಅಕ್ಕಾವಲೈ ಪ್ಪಿಱೈತ್ತು \*  
 ಕುಡಿಪೋಂದುರ್ ಅಡಿಕ್ಕೇಱ್ ವಂದು ಪುಗುಂದೇರ್ \*  
 ಕೂಱೈ ಶೋಱಿವೈ ತಂದೆನಕ್ಕರುಳಿ \*  
 ಅಡಿಯೇನೈ ಪ್ಪಣಿಯಾಂಡುಗೊಳ್ ಎಂದಾಯ್ ! \*  
 ಅಱುಂದೂರ್ ಮೇಲ್ ದಿಶೈ ನಿನ್ನ ಅಮ್ಮಾನೇ ! (೮)

ಕೋವಾಯ್ ಐವರ್ ಎನ್ ಮೆಯ್ ಕುಡಿಯೇಱಿ \*  
 ಕೂಱೈ ಶೋಱಿವೈ ತಾವೆನ್ನು ಕುಮ್ಮೈತ್ತು  
 ಪೋಗಾರ್ \* ನಾನ್ ಅವರೈ ಪೋಱುಕ್ಕುಗಿಲೇರ್ \*  
 ಪುನಿದಾ ! ಪುಟ್ಟೊಡಿಯಾಯ್ ! ನೆಡುವಾಲೇ \*  
 ತೀ ವಾಯ್ ನಾಗಣೈಯಿಲ್ ತುಯಿಲ್ವಾನೇ ! \*  
 ತಿರುಮಾಲೇ ! ಇನಿ ಚ್ಚೆಯ್ವದೊನ್ನಱಿಯೇರ್ \*  
 ಆ ! ಆ ! ಎನ್ನಡಿಯೇಱಿಱೈ ಇರಂಗಾಯ್ \*  
 ಅಱುಂದೂರ್ ಮೇಲ್ ದಿಶೈ ನಿನ್ನ ಅಮ್ಮಾನೇ ! (೯)

‡ಅನ್ನ ಮನ್ನು ಪೈಮ್ಬೊಂ ಪೊಳಿಲ್ ಶೂಟ್ಂದ \*  
 ಅಱುಂದೂರ್ ಮೇಲ್ ದಿಶೈ ನಿನ್ಱ ಅಮ್ಮಾನೈ \*  
 ಕನ್ನಿ ಮನ್ನು ತಿಣ್ಣೋಳ್ ಕಲಿಗನ್ನಿ  
 ಆಲಿ ನಾಡ್ \* ಮಂಗೈ ಕ್ಕುಲ ವೇಂದ್ \*  
 ಶೊನ್ನ ಇನ್ ತಮಿಟ್ ನನ್ನಣಿ ಕ್ಕೋವೈ \*  
 ತೂಯ ಮಾಲೈ ಇವೈ ಪತ್ತುಂ ವಲ್ಲಾರ್ \*  
 ಮನ್ನಿ ಮನ್ನವರಾಯ್ ಉಲಗಾಂಡು \*  
 ಮಾನ ವೆಣ್ ಕುಡೈಕ್ಕೀಟ್ ಮಗಿಟ್ವಾರೇ (೧೦)

|| ತಿರುಮಂಗೈಯಾಟ್ವಾರ್ ತಿರುವಡಿಗಳೇ ಶರಣಂ ||